



FIFTH SEMESTER B.COM. (NEP) DEGREE EXAMINATION, JANUARY 2026
COMMERCE (DSC – 2)

Income Tax Law and Practice – I

Time : 2 Hours]

[Max. Marks : 60

Instructions : 1) Answer **all** Sections according to **internal** choice.

2) Use of simple calculator is **allowed**.

3) Q. No. **11** : case study **compulsory**.

4) Give working notes **wherever** necessary.

SECTION – A

1. Answer **any five** of the following.

(5×2=10)

- What is assessment year ?
- Who is a resident individual ?
- Give the meaning of gratuity.
- What do you mean by perquisite ?
- What is standard rent ?
- State the meaning of profession.
- Expand : a) RPF b) ITO.



SECTION – B

Answer **any four** of the following.

(4×5=20)

- Sanjay of Hubli leaves India for the first time on 1-6-2021 to Germany to live with his eldest son. He came back to India on 1-7-2023 and left for Japan on 1-4-2024 to live with his daughter. He returned to India on 1-2-2025. Calculate his residential status for the A.Y. 2025-26.
- Mr. Rammurthy is a non-government employee is getting a pension of Rs. 12,000 per month. During the previous year he commuted 2/3 of his pension and received Rs. 2,00,000. Calculate the exempted and taxable amount of commutation of pension if :
 - If he receives gratuity
 - If he does not receive gratuity for the A.Y. 2025-26.

[P.T.O.]



4. Mr. Shreedhar employed in a company received Rs. 5,40,000 gratuity covered under the Payment Act 1972. He retired on 31-11-2024 after serving for 35 years and 4 months. At the time of retirement his monthly salary consisted of Rs. 13,260. Find out the exempted and taxable gratuity for the A. Y. 2025-26.

5. Mr. Ramesh is employed at Bangalore on a salary of Rs. 60,000 p.m. The employer is paying HRA Rs. 7,000 per month and the actual rent paid by the employee is Rs. 10,000 per month. The employee also gets 2% commission on the turnover achieved. Turnover achieved amounted to Rs. 30,00,000. Calculate exempted and taxable HRA.

6. Mr. Patil is the owner of two houses. The following are the particulars of the house properties for the A. Y. 2025-26.

Particulars	House – I	House – II
Municipal value	40,000	48,000
Municipal tax	4,000	4,800
Interest on loan	16,000	8,000
Rent received	4,000 p.m.	—
Repairs	3,600	4,400
Nature of occupation	LOP	SOP

Compute his income from house property for the A. Y. 2025-26.

SECTION – C

Answer **any three** of the following questions. Question No. 11 is **compulsory**. (3×10=30)

7. Write short notes on any two of the following.

- Casual Income
- Assessment
- Person
- Gross Total Income.

8. Compute the gross total income of Mr. Basavaraj from the following particulars if he is

- Resident
- Not-ordinarily resident
- Non resident for the A. Y. 2025-26.


- Rent from house property in West Indies but received in India Rs. 30,000.
- Profit from business in Haliyal Rs. 20,000.
- Income from agriculture in Malaysia Rs. 20,000 received there and spent.



- 4) Profits from business established in Bhutan but controlled from Hubli Rs. 60,000 of which Rs. 10,000 remitted to India.
- 5) Salary received in India for the services rendered in Canada Rs. 30,000.
- 6) Interest on investments in England Rs. 25,000 earned and received there.
- 7) Interest on post office savings bank account Rs. 5,000.
- 8) Profits from business in Newzealand but controlled from India Rs. 40,000.
- 9) Leave salary accrued in India but received in America Rs. 30,000.
- 10) Past untaxed foreign income remitted to India Rs. 50,000.
9. Miss Sanjana is an employee in a private company in Chennai. From the following information compute her income from salary for the A. Y. 2025-26.
- a) Basic salary Rs. 10,000 p.m.
- b) Dearness Allowance Rs. 6,000 p.m. (Only 50% of it forms the part of salary).
- c) CCA Rs. 1,000 p.m.
- d) Education allowance for 3 children at Rs. 200 per month per child.
- e) House rent allowance Rs. 1,000 per month but she actually pays rent of Rs. 2,000 per month.
- f) Conveyance allowance Rs. 5,000 paid only for office purpose.
- g) She contributes 15% of her salary to RPF. The company contributes an equal amount.
- h) Interest credited to the above fund Rs. 12,000 @ 15% per annum.
- i) The company provided her a car of 2.4 CC to be used for office and private purposes. All the expenses including driver's salary are paid by the company.
- j) Company reimbursed medical expenses of Rs. 10,000 for her treatment in a private hospital.
- k) She paid professional tax of Rs. 400 per month.
- It is assumed that she does not opt to be taxed u/s 115 BAC.
10. From the following profit and loss account of Mr. Parameshwar for the year ending 31-3-2025 and the additional information given below. Compute his income from business for the A. Y. 2025-26.

Profit and Loss Account

Expenditure	Rs.	Income	Rs.
To Salary to staff	52,000	By Gross profit	1,50,000
To Gen. Expenses	14,000	By Profit on	
To Bad debts	2,000	sale of land	40,000





To Int. on capital	6,000	By Dividend	8,000
To Insurance		By Int. on Deb.	7,000
premium (fire)	2,000	By Recovery of Bad debts	
To Advertisement	7,400	(60% disallowed earlier)	10,000
To Depreciation	11,000	By Birthday gifts	17,400
To Income Tax	18,000		
To Donation	4,000		
To Car Expenses	5,000		
To Net profit	1,11,000		
	2,32,400		2,32,400

Additional information :

- Salary includes Rs. 24,000 being salary paid to proprietor.
- General expenses include Rs. 5,000 compensation paid to an accountant who had to be removed in the interest of business.
- Depreciation allowable as per rules 8000.
- Car expenses include Rs. 2,000 spent for personal use.

11. Case Study (Compulsory).

Mahesh is the owner of following house properties relating to P. Y. 2024-25.

Particulars	House A	House B	House C
Purpose of Use	SOP	SOP	SOP
Construction completed on	01-04-99	01-04-21	01-04-21
Municipal value	8,00,000	8,60,000	9,70,000
Repairs	25,000	30,000	40,000
Int. on loan	80,000	1,70,000	2,10,000

- Among three houses suggest which house is treated as deemed to be let out property.
- Give reasons why he has to select particular houses as deemed to be let out property.



025COM011 – O – 24 – 6841



FIFTH SEMESTER B.COM. (NEP) DEGREE
EXAMINATION, JANUARY/FEBRUARY 2025

COMMERCE

DSC – I : Cost Accounting – Principles and Practice – I

Time : 2 Hours]

[Max. Marks : 60

- Instructions :** 1) Answer **all** the Sections according to **Internal Choice**.
2) **Use** of simple calculator is **allowed**.
3) Question No. 11 is **compulsory**.

SECTION – A


1. Answer **any five** of the following : (5×2=10)
- What is cost accounting ?
 - What is cost sheet ?
 - What is stores ledger ?
 - What is material requisition ?
 - What is economic ordering quantity ?
 - What do you mean by labour cost ?
 - How do you allocate the following expenses in primary distribution ?
 - Rent and rates
 - Depreciation

SECTION – B

Answer **any four** of the following :

(4×5=20)

2. Name any five general principles of cost accounting.
3. A small scale industry produced 2000 units and sold in the month of January – 2024, following are the cost details :
Materials consumed ₹ 80,000.
Productive wages ₹ 70,000.
Direct expenses ₹ 10,000.
Works on cost charged @ 50% of Direct wages, Administrative expenses are 10% of works cost. Selling price per unit ₹ 300/-.
Prepare cost sheet and find out total profit.



[P.T.O.]



4. Calculate from the following information,

- a) Minimum stock level b) Maximum stock level.

Re-order period, 4 to 6 days

Minimum usage 100 kgs per day

Maximum usage 200 kgs per day

ROQ = 1500 kgs.

5. Calculate the earnings of Ramu and Shamu under Taylor's differential piece rate system.

Normal rate per hour Rs. 120

Standard time per unit 2 minutes

Differential to be applied

80% piece rate below standard

120% of piece rate at or above standard

In a day of 8 hours if Ramu produced 200 units and Shamu produced 300 units.

6. From the following information provided by ABC Co. Ltd. for the year ending 31-3-2024.

Factory overheads

₹ 3,20,000/-

Direct labour cost

4,00,000/-

Direct labour hours

1,20,000 hours

Machine hours


40,000 hours

From the above figures ascertain overhead absorption rate using

a) Direct labour hours

b) Machine hours

c) Direct labour cost.





SECTION – C

Question No. 11 is **compulsory**. Answer **any two** of the remaining. **Each** question carries **10** marks. (3×10=30)

7. What is cost accounting ? Explain the limitations of financial accounting.

8. Calculate the earnings of workers form the following under :

a) Straight piece rate system.

b) Halsey plan.

c) Rowan plan.

Working hours in a week – 48 hours

Normal wages per hour ₹ 60.

Actual output for the week – 156 units

Standard time per unit 20 min. per unit

9. Prepare stores ledger account on the basis of LIFO method for the following transaction for the month of March 2024.

1-3-2024 Opening stock 200 units @ ₹ 2 per unit

7-3-2024 Purchased 100 units at ₹ 3 per unit

15-3-2024 Purchased 150 units @ ₹ 4 per unit

30-3-2024 Purchased 180 units @ ₹ 5 per unit

2-3-2024 Issued 150 units

9-3-2024 Issued 100 units

20-3-2024 Issued 80 units

25-3-2024 Issued 10 units

31-3-2024 Stores audit shows excess 20 units.





10. X, Y and Z are the Production Department and A and B are two Service Department. The following figures are taken from these books.

	₹
Rent and rates	20,000
Indirect labour	6,000
Lighting and heating	12,000
Depreciation on machinery	40,000
Sundry expenses	40,000

Following is the further information :

Particulars	Production Dept.			Service Dept.	
	X	Y	Z	A	B
Floor area (Sq.ft.)	4	5	6	4	1
Light points	2	3	4	2	1
Direct wages (in lakhs)	6	4	6	3	1
Machinery (in lakhs)	3	4	5	1	1

The expenses of Service Department A and B are distributed as follows :

	X	Y	Z
Dept. 'A'	30%	30%	40%
Dept. 'B'	40%	25%	35%

You are required to prepare primary and secondary distribution summary from the above information.

11. Case study (**Compulsory** question) :

Haveri Manufacturing Co. Ltd. gives you the following cost information :

Direct materials	2,00,000
Direct wages	1,20,000
Works on cost	24,000
Administration overhead	16,000

Prepare a cost sheet and also a quotation for a machine which requires Direct materials of Rs. 3,000 and Direct wages of ₹ 1000. Factory overheads 20% of Direct wages and Administrative overheads 5% works cost. The company wants to earn a profits of 25% on cost price.



FIFTH SEMESTER B.COM. (NEP) DEGREE EXAMINATION, JANUARY 2026

COMMERCE (DSE – 1)

Principles of Foreign Exchange Management

Time : 2 Hours]

[Max. Marks : 60

Instructions : 1) Attempt **all** questions according to internal choice.2) Use of simple calculator is **allowed**.3) Question No. **11** is **compulsory** (case study).

SECTION – A

Answer **any five** of the following.

(5×2=10)

1. a) What is foreign exchange rate ?

b) What is forward contract ?

c) What is Nostro account ?

d) Expand the following :

i) SWIFT

ii) OTC

e) Ascertain forward discount :

Spot rate 1 pound = ₹ 95.50

60 days forward rate = ₹ 95.10

f) What is economic exposure ?

g) Find out New Exchange Rate (NER) between rupees and dollar.

Present exchange rate between dollar to rupees is ₹ 85.10. Inflation rate in India is 10% and in US 5 %.

[P.T.O.]





SECTION – B

Answer **any four** of the following.

(4×5=20)

2. Explain, the features of foreign exchange market.

3. Briefly explain the different types of quotations.

4. Find cross rate between :

a) Pound to Dollar

b) Dollar to Pound

c) Euro to Dollar

1 Pound = ₹ 118

1 Dollar = ₹ 89

1 Euro = ₹ 103

5. Discuss the criticism of Purchasing Power Theory.

6. Ascertain the possibility of profit on arbitrage, if 1 Euro = 1.2 Dollar, 1 Pound = 1.6 Dollar and 1 Pound = 1.25 Euro.

SECTION – C

Answer **any three** of the following. Q. No. 11 is **compulsory**.

(3×10=30)

7. Explain the factors determining exchange rate.

8. Explain the types of Risk Management Techniques.

9. Ascertain forward rate for following.

Forward point

Currency	Spot rate	30 days	60 days	90 days
1) \$ = ₹	89.80/90	30/50	50/40	40/50
2) £ = \$	1.75/80	20/10	30/40	30/45
3) € = ₹	102.30/50	30/20	20/40	35/40



10. Translate the following balance sheet under historical rate, current rate and current and non-current rate method as on 31-3-2025.

a) Historical rate 1 \$ (Dollar) = ₹ 80

b) Current rate 1 \$ (Dollar) = ₹ 90

Particulars	Note	Amount (₹)
-------------	------	------------

I) **Equity and liabilities :**

1) Share holders funds

a) Share capital	1	3,00,000
------------------	---	----------

b) Reserve and surplus	2	1,00,000
------------------------	---	----------

2) Long term liabilities

Long term borrowings (Debentures)	3	2,50,000
-----------------------------------	---	----------

3) Current liabilities	4	1,00,000
------------------------	---	----------

Total		7,50,000
--------------	--	-----------------

II) **Assets :**

1) Non-current assets

Tangible fixed assets	5	3,50,000
-----------------------	---	----------

Investments	6	1,00,000
-------------	---	----------


2) Current assets

Inventories	7	1,00,000
-------------	---	----------

Trade receivables	8	50,000
-------------------	---	--------

Cash and cash equivalents	9	1,50,000
---------------------------	---	----------

Total		7,50,000
--------------	--	-----------------



After translating the above balance sheet, find the profit or loss.



11. Case Study (Compulsory).

An Indian has to receive \$ 1,00,000 after 3 months, spot rate is ₹ 89. Indian expects rupees to appreciate and exchange rate may come down to ₹ 84. He enters into a put option at strike price of ₹ 87 and premium of ₹ 1 per dollar. Find out option price, if the market price after 3 months is

- a) 87 b) 84 c) 89

Explain your decision in

- 1) In the money
- 2) Out of money
- 3) At the money.

ಕನ್ನಡ ಆವೃತ್ತಿ

- ಸೂಚನೆಗಳು : 1) ಆಂತರಿಕ ಆಯ್ಕೆಗೆ ಒಳಪಟ್ಟು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರಿ.
2) ಸಾಮಾನ್ಯ ಕ್ಯಾಲ್ಕುಲೇಟರ್ ಬಳಸಬಹುದು.
3) ಪ್ರಶ್ನೆ ಸಂಖ್ಯೆ 11 ಕಡ್ಡಾಯ (ಪ್ರಕರಣ ಅಧ್ಯಾಯ).

ವಿಭಾಗ - ಅ

ಬೇಕಾದ ಐದಕ್ಕೆ ಉತ್ತರಿಸಿರಿ.

(5×2=10)

1. a) ವಿದೇಶಿ ವಿನಿಮಯ ದರ ಎಂದರೇನು ?

b) ಭವಿಷ್ಯದ ಒಪ್ಪಂದ ಎಂದರೇನು ?

c) ನೋಸ್ಟೋ ಖಾತೆ ಎಂದರೇನು ?

d) ಕೆಳಗಿನವುಗಳನ್ನು ವಿಸ್ತರಿಸಿರಿ.

i) SWIFT

ii) OTC.

e) ಮುಂದಿನ ರಿಯಾಯಿತಿ ಕಂಡು ಹಿಡಿಯಿರಿ.

ತಕ್ಷಣ ದರ 1 ಪೌಂಡ್ = ₹ 95.50

60 ದಿನಗಳ ಮುಂದಿನ ದರ = ₹ 95.10

f) ಆರ್ಥಿಕ ತೆರೆದಿಡುವಿಕೆ ಎಂದರೇನು ?

g) ರೂಪಾಯಿ ಮತ್ತು ಡಾಲರ್‌ನ ಹೊಸ ವಿನಿಮಯ ದರವನ್ನು ಕಂಡು ಹಿಡಿಯಿರಿ.

ತಕ್ಷಣದ ವಿನಿಮಯ ದರ : 1 ಡಾಲರ್ = 85.10 ರೂಪಾಯಿಗಳು.

ಭಾರತದಲ್ಲಿ ಹಣದುಬ್ಬರದ ದರ 10% ಮತ್ತು ಯುಎಸ್ 5%.



ವಿಭಾಗ - ಬ

ಬೇಕಾದ ನಾಲ್ಕಕ್ಕೆ ಉತ್ತರಿಸಿರಿ.

(4×5=20)

2. ವಿದೇಶಿ ವಿನಿಮಯ ಮಾರುಕಟ್ಟೆಯ ಲಕ್ಷಣಗಳನ್ನು ವಿವರಿಸಿರಿ.

3. ವಿವಿಧ ರೀತಿಯ ದರ (Quotation) ಗಳನ್ನು ವಿವರಿಸಿರಿ.

4. ಕೆಳಗಿನವುಗಳಿಗೆ ಅಡ್ಡ ದರ ಕಂಡು ಹಿಡಿಯಿರಿ.

a) ಪೌಂಡ್ ಮತ್ತು ಡಾಲರ್

b) ಡಾಲರ್ ಮತ್ತು ಪೌಂಡ್

c) ಯುರೋ ಮತ್ತು ಡಾಲರ್

1 ಪೌಂಡ್ = ರೂ. 118

1 ಡಾಲರ್ = ರೂ. 89

1 ಯುರೋ = ರೂ. 103

5. ಕೊಳ್ಳುವ ಬೆಲೆಯ ಸಮಾನತೆ ಸಿದ್ಧಾಂತದ ವಿಮರ್ಶೆಗಳನ್ನು ಚರ್ಚಿಸಿರಿ.

6. ಮಧ್ಯಸ್ಥಿಕೆಯಿಂದ ಎಷ್ಟು ಲಾಭ ಗಳಿಸಬಹುದೆಂದು ಕಂಡು ಹಿಡಿಯಿರಿ. ಒಂದು ವೇಳೆ 1 ಯುರೋ = 1.2 ಡಾಲರ್,
1 ಪೌಂಡ್ = 1.6 ಡಾಲರ್ ಮತ್ತು 1 ಪೌಂಡ್ = 1.25 ಯುರೋ.


ವಿಭಾಗ - ಕ

ಬೇಕಾದ ಮೂರಕ್ಕೆ ಉತ್ತರಿಸಿರಿ. ಪ್ರ. ಸಂ. 11 ಕಡ್ಡಾಯ.

7. ವಿನಿಮಯ ದರವನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿರಿ.

8. ವಿವಿಧ ಅಪಾಯ ನಿರ್ವಹಣೆಯ ತಂತ್ರಗಳನ್ನು ವಿವರಿಸಿರಿ.

9. ಕೆಳಗಿನವುಗಳಿಗೆ ಮುಂಗಡ ದರ ಕಂಡು ಹಿಡಿಯಿರಿ.



(3×10=30)

ಮುಂದಿನ ಬೆಲೆ

ಕರೆನ್ಸಿ	ಪ್ರಸ್ತುತ ದರ	30 ದಿನಗಳು	60 ದಿನಗಳು	90 ದಿನಗಳು
1) \$ = ₹	89.80/90	30/50	50/40	40/50
2) £ = \$	1.75/80	20/10	30/40	30/45
3) € = ₹	102.30/50	30/20	20/40	35/40



10. ದಿನಾಂಕ 31-3-2025 ರ ಈ ಕೆಳಗಿನ ಅಥಾವೆ ಪತ್ರಿಕೆಯನ್ನು ಐತಿಹಾಸಿಕ ದರ, ಪ್ರಸ್ತುತ (ಚಾಲ್ತಿ) ದರ ಮತ್ತು ಪ್ರಸ್ತುತ (ಚಾಲ್ತಿ) ಹಾಗೂ ಪ್ರಸ್ತುತವಲ್ಲದ ದರಗಳಲ್ಲಿ ಅನುವಾದಿಸಿ.

a) ಐತಿಹಾಸಿಕ ದರ 1 \$ ಡಾಲರ್ = ₹ 80

b) ಪ್ರಸ್ತುತ ದರ 1 \$ ಡಾಲರ್ = ₹ 90

ವಿವರ	ಟಿಪ್ಪಣಿ ಸಂಖ್ಯೆ	ಮೊತ್ತ (₹)
I) ಶೇರು ಮತ್ತು ಜವಾಬ್ದಾರಿಗಳು :		
1) ಶೇರುದಾರರ ನಿಧಿಗಳು :		
a) ಶೇರು ಬಂಡವಾಳ	1	3,00,000
b) ಕಾಯ್ದಿಟ್ಟ ನಿಧಿ ಹಾಗೂ ಹೆಚ್ಚುವರಿ ನಿಧಿ	2	1,00,000
2) ದೀರ್ಘಾವಧಿ ಜವಾಬ್ದಾರಿಗಳು		
ದೀರ್ಘಾವಧಿ ಪಡೆದ ಸಾಲಗಳು (ಸಾಲ ಪತ್ರಗಳು)	3	2,50,000
3) ಚಾಲ್ತಿ ಜವಾಬ್ದಾರಿಗಳು	4	1,00,000
ಒಟ್ಟು		7,50,000
II) ಆಸ್ತಿ :		
1) ಚಾಲ್ತಿ ಇಲ್ಲದ ಆಸ್ತಿಗಳು		
ಸ್ವಪ್ಪಸ್ಥಿರ ಆಸ್ತಿಗಳು	5	3,50,000
ಹೂಡಿಕೆಗಳು	6	1,00,000
2) ಚಾಲ್ತಿ ಆಸ್ತಿಗಳು		
ಸಾಮಗ್ರಿಗಳು (ದಾಸ್ತಾನು)	7	1,00,000
ವ್ಯಾಪಾರಿ ಬರತಕ್ಕವುಗಳು	8	50,000
ನಗದು ಮತ್ತು ನಗದು ಸಮಾನ	9	1,50,000
ಒಟ್ಟು		7,50,000

ಮೇಲ್ಕಾಣಿಸಿದ ಅಥಾವೆ ಪತ್ರಿಕೆಯನ್ನು ಪರಿವರ್ತಿಸಿದ ನಂತರ ಲಾಭ ಅಥವಾ ನಷ್ಟವನ್ನು ಕಂಡು ಹಿಡಿಯಿರಿ.




11. ಪ್ರಕರಣ ಅಧ್ಯಯನ (ಕಡ್ಡಾಯ).

ಒಬ್ಬ ಭಾರತೀಯ ಮೂರು ತಿಂಗಳ ನಂತರ \$ 1,00,000 ಪಡೆಯಬೇಕಾಗಿದೆ. ಇಂದಿನ ದರ ₹ 89. ಆತನ ಅನಿಸಿಕೆಯೆಂದರೆ ರೂಪಾಯಿ ದರದಲ್ಲಿ ಏರಿಕೆ ಮತ್ತು ವಿನಿಮಯ ದರ ₹ 84 ಕ್ಕೆ ಇಳಿಯುವ ಸಂಭವವಿದೆ. ಈ ಕಾರಣಕ್ಕಾಗಿ ಆತನು ಮಾರುವ ವ್ಯಾಪಾರ (put option) ಕ್ಕೆ ಪ್ರವೇಶಿಸಿದ್ದು ಷರತ್ತಿನ ದರ ₹ 87 ಮತ್ತು ಪ್ರೀಮಿಯಂ ದರ ₹ 1 ಪ್ರತಿ ಡಾಲರಿಗೆ, ಮೂರು ತಿಂಗಳ ನಂತರ ಮಾರುಕಟ್ಟೆ ಬೆಲೆ ಕೆಳಗಿಲ್ಲದಿದ್ದರೆ, ಆಯ್ಕೆ ಬೆಲೆಯನ್ನು ಕಂಡು ಹಿಡಿಯಿರಿ.

- a) 87 b) 84 c) 89

ನಿಮ್ಮ ತೀರ್ಮಾನವನ್ನು ವಿವರಿಸಲು ಆಯಾಮಗಳು :

- 1) ಖರೀದಿ ನಡೆಯಬಹುದು (In the money)
- 2) ಖರೀದಿ ನಡೆಯದಿರಬಹುದು (Out of money)
- 3) ಖರೀದಿ ನಡೆಯಬಹುದು ಅಥವಾ ಇಲ್ಲ (At the money).



025COM013 – O – 25 – 4841



FIFTH SEMESTER B.COM. (NEP) DEGREE EXAMINATION, JANUARY 2026
COMMERCE (DSC – 3)

Principles and Practice of Auditing

Time : 2 Hours]

[Max. Marks : 60

- Instructions :** 1) Attempt **all** Sections according to **internal** choice.
2) Question No. 11 is **compulsory**.

- ಸೂಚನೆಗಳು :** 1) ಆಂತರಿಕ ಆಯ್ಕೆಗೊಳಪಟ್ಟ ಎಲ್ಲಾ ವಿಭಾಗಗಳ ಪ್ರಶ್ನೆಗಳಿಗೆ ಉತ್ತರಿಸಿರಿ.
2) ಪ್ರಶ್ನೆ ಸಂಖ್ಯೆ 11 ಕಡ್ಡಾಯವಾಗಿರುತ್ತದೆ.

SECTION – A


ವಿಭಾಗ-ಎ

1. Answer **any 5** of the following :

(5×2=10)

ಈ ಕೆಳಗಿನವುಗಳಲ್ಲಿ ಬೇಕಾದ 5 ಕ್ಕೆ ಉತ್ತರಿಸಿರಿ :

- Who is an auditor ?
ಲೆಕ್ಕ ಪರಿಶೋಧಕ ಎಂದರೆ ಯಾರು ?
- State any two difference between auditing and accounting.
ಲೆಕ್ಕ ಪರಿಶೋಧನೆ ಮತ್ತು ಲೆಕ್ಕಶಾಸ್ತ್ರದ ನಡುವಿನ ಯಾವುದಾದರೂ ಎರಡು ವ್ಯತ್ಯಾಸಗಳನ್ನು ತಿಳಿಸಿರಿ.
- What is error of omission ?
ದಾಖಲಿಸದೇ ಇರುವ ತಪ್ಪು ಎಂದರೇನು ?
- What is assurance standard of auditing ?
ಲೆಕ್ಕ ಪರಿಶೋಧನೆಯ ಭರವಸೆ ಪ್ರಮಾಣಿತ ಎಂದರೇನು ?
- What is audit risk ?
ಲೆಕ್ಕ ಪರಿಶೋಧನೆಯ ಅಪಾಯ ಎಂದರೇನು ?
- Mention any 2 current liabilities which are auditable by an auditor.
ಲೆಕ್ಕ ಪರಿಶೋಧಕನು ಲೆಕ್ಕ ಪರಿಶೋಧನೆ ಮಾಡಬಹುದಾದ ಯಾವುದಾದರೂ 2 ಚರ ಹೊಣೆಗಾರಿಕೆಗಳನ್ನು ಹೆಸರಿಸಿರಿ.
- State any two contents of audit report.
ಲೆಕ್ಕ ಪರಿಶೋಧನಾ ವರದಿಯ ಯಾವುದಾದರೂ ಎರಡು ಅಂಶಗಳನ್ನು ತಿಳಿಸಿರಿ.



[P.T.O.]



SECTION – B

ವಿಭಾಗ-ಬಿ

Answer **any four** of the following :

(4×5=20)

ಕೆಳಗಿನವುಗಳಲ್ಲಿ ಬೇಕಾದ ನಾಲ್ಕಕ್ಕೆ ಉತ್ತರಿಸಿರಿ :

2. Explain in brief any five professional qualities of an auditor.
ಲೆಕ್ಕ ಪರಿಶೋಧಕನ ವೃತ್ತಿಪರ ಯಾವುದಾದರೂ ಐದು ಗುಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
3. Explain any five guidance notes on auditing (SAPs) issued by ICAI.
ಲೆಕ್ಕ ಪರಿಶೋಧನೆಗೆ ಸಂಬಂಧಿಸಿದಂತೆ ICAI ನೀಡಿರುವ ಯಾವುದಾದರೂ ಐದು ಮಾರ್ಗದರ್ಶಕ ಸೂಚನೆಗಳನ್ನು (SAPs) ವಿವರಿಸಿರಿ.
4. Explain the objectives (purpose) of internal audit.
ಅಂತರಿಕ ಲೆಕ್ಕ ಪರಿಶೋಧನೆಯ ಉದ್ದೇಶಗಳನ್ನು ವಿವರಿಸಿರಿ.
5. Distinguish between vouching and auditing.
ದಾಖಲೆಗಳ ಪರಿಶೀಲನೆ ಮತ್ತು ಲೆಕ್ಕ ಪರಿಶೋಧನೆಯ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ.
6. Explain the objectives of an audit committee.
ಲೆಕ್ಕ ಪರಿಶೋಧನೆ ಸಮಿತಿಯ ಉದ್ದೇಶಗಳನ್ನು ವಿವರಿಸಿರಿ.

SECTION – C

ವಿಭಾಗ-ಸಿ

Question No. 11 is **compulsory (Case Study)**. Answer **any two** of the following questions : (3×10=30)

ಪ್ರಶ್ನೆ ಸಂಖ್ಯೆ 11 ಕಡ್ಡಾಯವಾಗಿರುತ್ತದೆ (ಪ್ರಕರಣ ಅಧ್ಯಯನ) ಉಳಿದವುಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ :

7. Explain advantages and limitations of auditing.
ಲೆಕ್ಕ ಪರಿಶೋಧನೆಯ ಅನುಕೂಲತೆ ಮತ್ತು ಅನಾನುಕೂಲತೆಗಳನ್ನು ವಿವರಿಸಿರಿ.
8. a) Explain the procedure of setting of assurance standards on auditing.
ಲೆಕ್ಕ ಪರಿಶೋಧನೆಯ ಭರವಸೆ ಪ್ರಮಾಣಗಳನ್ನು ಸ್ಥಾಪಿಸುವ ಕಾರ್ಯ ವಿಧಾನಗಳನ್ನು ವಿವರಿಸಿರಿ.
b) Explain significant differences between auditing and assurance standards.
ಲೆಕ್ಕ ಪರಿಶೋಧನೆ ಮತ್ತು ಭರವಸೆ ಪ್ರಮಾಣಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿರಿ.



9. As an auditor of the company, how do you vouch the cash sales and cash purchases of the company ?

ನೀವು ಕಂಪನಿಯ ಲೆಕ್ಕ ಪರಿಶೋಧಕರಾಗಿ ಕಂಪನಿಯ ನಗದು ಮಾರಾಟ ಮತ್ತು ನಗದು ಖರೀದಿಗಳ ದಾಖಲೆಗಳನ್ನು ಹೇಗೆ ಪರಿಶೀಲಿಸುವಿರಿ ?

10. What is internal control ? Explain the objectives of internal control.

ಆಂತರಿಕ ನಿಯಂತ್ರಣ ಎಂದರೇನು ? ಆಂತರಿಕ ನಿಯಂತ್ರಣದ ಉದ್ದೇಶಗಳನ್ನು ವಿವರಿಸಿರಿ.

11. **Case Study (Compulsory question)**

ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ)


You have audited the books of accounts, profit and loss account and balance sheet of Aditya Electric Company Ltd. for the financial years 31st March 2025. You are satisfied with the truth and fairness. And there is nothing objectionable in the books of accounts under such circumstances.

Questions :

- What type of audit report will you submit ?
- Draft the specimen of that report.

ನೀವು ಆದಿತ್ಯ ವಿದ್ಯುತ್ ಕಂಪನಿ ನಿಯಮಿತದ ಲೆಕ್ಕ ಪುಸ್ತಕಗಳನ್ನು, ಲಾಭ-ನಷ್ಟ ಖಾತೆ ಮತ್ತು ಅಥಾವೆ ಪತ್ರಿಕೆಗಳನ್ನು ಪರಿಶೀಲಿಸಿದ್ದೀರಿ. ಇದರ ಲೆಕ್ಕ ಪತ್ರಗಳು 31ನೇ ಮಾರ್ಚ್ 2025ಕ್ಕೆ ಅಂತಿಮಗೊಂಡಿವೆ. ಪರಿಶೀಲಿಸಿದ ಎಲ್ಲಾ ಅಂಶಗಳು ಸತ್ಯ ಮತ್ತು ನೈಜತೆಗಳನ್ನು ಹೊಂದಿರುತ್ತವೆ ಹಾಗೂ ಆಕ್ಷೇಪಣೆಗಳಿಗೆ ಯಾವುದೇ ಆಸ್ಪದಗಳು ಇರುವುದಿಲ್ಲ. ಪರಿಶೀಲಿಸಿದ ಎಲ್ಲಾ ಲೆಕ್ಕ ಪತ್ರಗಳು ತೃಪ್ತಿದಾಯಕವಾಗಿದೆ. ಈ ಸನ್ನಿವೇಶದಲ್ಲಿ ಪ್ರಶ್ನೆಗಳು :

- ನೀವು ಯಾವ ವಿಧದ ಲೆಕ್ಕ ಪರಿಶೋಧನಾ ವರದಿಯನ್ನು ನೀಡುವಿರಿ ?
- ಅದರ ನಮೂನೆಯನ್ನು ಬರೆಯಿರಿ.



025COM061 – O – 25 – 4852



**FIFTH SEMESTER B.COM. (NEP)
DEGREE EXAMINATION, JANUARY 2026
EMPLOYABILITY SKILLS IN COMMERCE (SEC – SB)**


Total No. of Questions : 60

Time : 2 Hours

Maximum : 60 Marks

INSTRUCTIONS TO THE CANDIDATES

1. The question paper will be given in the form of a Question Booklet.
2. Immediately after the commencement of the examination, the candidate should check that the question booklet supplied to him/her contains all the **60** questions in serial order. The question booklet does not have unprinted or torn or missing pages and if so, he/she should bring it to the notice of the Invigilator and get it replaced by a complete booklet. This is most important.
3. Blank pages of the question booklet may be used for rough work.
4. Each question is provided with four choices **(A), (B), (C)** and **(D)** having one correct answer. Choose the correct answer and darken the bubble corresponding to the question number using Ball Pen in the OMR answer sheet.
5. Each correct answer carries **1** mark and no negative mark for unattended questions.
6. No candidate will be allowed to leave the examination hall till the end of the session and without handing over his/her Answer Sheet to the Invigilator. Candidates should ensure that the Invigilator has verified all the entries in the Register Number Coding Sheet and that the Invigilator has affixed his/her signature in the space provided.
7. Strict compliance of instructions is essential. Any malpractice or attempt to commit any kind of malpractice in the Examination will result in the summary disqualification of the Candidate.
8. Mobile phones are not allowed in the examination hall.
9. Simple calculators are allowed but not scientific calculators.



[P.T.O.]



1. Full employment means

ಪೂರ್ಣ ಉದ್ಯೋಗ ಎಂದರೆ

(A) Zero unemployment

ಶೂನ್ಯ ನಿರುದ್ಯೋಗ

(B) Only government employees working

ಸರ್ಕಾರಿ ನೌಕರರು ಮಾತ್ರ ಕೆಲಸ ಮಾಡುವುದು

(C) All people who want to work are employed

ಕೆಲಸ ಮಾಡಲು ಬಯಸುವ ಎಲ್ಲ ಜನರು ಉದ್ಯೋಗಿಗಳಾಗಿರುತ್ತಾರೆ

(D) People working part-time

ಜನರು ಅರೆಕಾಲಿಕ ಕೆಲಸ ಮಾಡುವುದು

2. Employment means

ಉದ್ಯೋಗ ಎಂದರೆ

(A) Working without pay

ವೇತನವಿಲ್ಲದೆ ದುಡಿಯುವುದು

(B) Engaging in productive work for income

ಆದಾಯಕ್ಕಾಗಿ ಉತ್ಪಾದನಾ ಚಟುವಟಿಕೆಯಲ್ಲಿ ತೊಡಗುವುದು

(C) Doing household work

ಮನೆಯ ಕೆಲಸ ಮಾಡುವುದು

(D) Being idle

ನಿಷ್ಕ್ರಿಯರಾಗಿರುವುದು

3. Employment is essentially a paid agreement between an employer and an employee. The essential element of employment is _____ ನಡುವಿನ ವೇತನದ ಒಪ್ಪಂದವಾಗಿದೆ

(A) Supplier

ಸರಬರಾಜುದಾರ

(B) Competitor

ಪ್ರತಿಸ್ಪರ್ಧಿ

(C) Employee

ಉದ್ಯೋಗಿ

(D) Customer

ಗ್ರಾಹಕ

4. The money received for employment is generally termed as _____ ಉದ್ಯೋಗಕ್ಕಾಗಿ ಪಡೆಯುವ ಹಣವನ್ನು ಸಾಮಾನ್ಯವಾಗಿ ಏನೆಂದು ಕರೆಯುತ್ತಾರೆ ?

(A) Investment

ಹೂಡಿಕೆ

(B) Salary/Wages

ಸಂಬಳ/ಕೂಲಿ

(C) Donation

ದೇಣಿಗೆ

(D) Capital

ಬಂಡವಾಳ



- 22
5. Employment contributes to a person's well being by providing
ಉದ್ಯೋಗವು ಒಬ್ಬ ವ್ಯಕ್ತಿಯ ಕ್ಷೇಮಕ್ಕೆ ಕೊಡುಗೆ ನೀಡುತ್ತದೆ, ಏಕೆಂದರೆ ಅದು _____ ಒದಗಿಸುತ್ತದೆ.
- (A) Sense of purpose (B) Social connectedness
ಉದ್ದೇಶದ ಪ್ರಜ್ಞೆ ಸಾಮಾಜಿಕ ಸಂಪರ್ಕ
- (C) Financial security (D) All the above
ಆರ್ಥಿಕ ಭದ್ರತೆ ಮೇಲಿನವು ಎಲ್ಲಾ
6. For families, employment provides stability primarily through
ಕುಟುಂಬಗಳಿಗೆ, ಉದ್ಯೋಗವು ಪ್ರಾಥಮಿಕವಾಗಿ _____ ಮೂಲಕ ಸ್ಥಿರತೆಯನ್ನು ಒದಗಿಸುತ್ತದೆ.
- (A) Weekend holidays (B) Consistent financial income
ವಾರಾಂತ್ಯದ ರಜಾ ದಿನಗಳು ಸ್ಥಿರವಾದ ಆರ್ಥಿಕ ಆದಾಯ
- (C) Free education (D) Social media access
ಉಚಿತ ಶಿಕ್ಷಣ ಸಾಮಾಜಿಕ ಮಾಧ್ಯಮ ಬಳಕೆ
7. The primary purpose of Insurance is
ವಿಮೆಯ ಪ್ರಮುಖ ಉದ್ದೇಶ
- (A) Make Profit (B) Protect against risk
ಲಾಭ ಗಳಿಸುವುದು ಅಪಾಯದಿಂದ ರಕ್ಷಣೆ
- (C) Store Goods (D) Sell Goods
ಸರಕುಗಳನ್ನು ಸಂಗ್ರಹಿಸುವುದು ಸರಕುಗಳನ್ನು ಮಾರುವುದು
8. Which of the following is not a job portal ?
ಕೆಳಗಿನವುಗಳಲ್ಲಿ ಯಾವುದು ಉದ್ಯೋಗದ ಪೋರ್ಟಲ್ ಅಲ್ಲ ?
- (A) Naukri.com (B) Foundit (C) Indeed (D) Shaadi.com
ನೌಕ್ರಿ. ಕಾಮ್ ಫೌಂಡಿಟ್ ಇನ್‌ಡೀಡ್ ಶಾದಿ. ಕಾಮ್
9. Government jobs in India are mainly recruited through
ಭಾರತದಲ್ಲಿ ಸರ್ಕಾರಿ ಉದ್ಯೋಗಗಳನ್ನು ಮುಖ್ಯವಾಗಿ ಈ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ
- (A) IRCTC (B) UPSC and SSC
ಐ.ಆರ್.ಸಿ.ಟಿ.ಸಿ. ಯು.ಪಿ.ಎಸ್.ಸಿ. ಮತ್ತು ಎಸ್.ಎಸ್.ಸಿ.
- (C) WHO (D) LIC Agents
ಡಬ್ಲ್ಯೂ. ಹೆಚ್. ಒ. ಎಲ್.ಐ.ಸಿ. ಏಜೆಂಟರು
10. SEBI regulates the
ಸೆಬಿ ನಿಯಂತ್ರಿಸುವುದು
- (A) Transport sector (B) Stock market
ಸಾರಿಗೆ ವಲಯ ಷೇರು ಮಾರುಕಟ್ಟೆ
- (C) Banking sector (D) Education sector
ಬ್ಯಾಂಕಿಂಗ್ ವಲಯ ಶಿಕ್ಷಣ ವಲಯ





11. Which of the following programs designed to improve employability skills in India ?

ಭಾರತದಲ್ಲಿ ಉದ್ಯೋಗ ಕೌಶಲ್ಯಗಳನ್ನು ಸುಧಾರಿಸಲು ಈ ಕೆಳಗಿನ ಯಾವ ಕಾರ್ಯಕ್ರಮವನ್ನು
ವಿನ್ಯಾಸಗೊಳಿಸಲಾಗಿದೆ ?

(A) Skill India Mission

ಕೌಶಲ್ಯ ಭಾರತ ಮಿಷನ್

(B) Fit India Mission

ಫಿಟ್ ಇಂಡಿಯಾ ಮಿಷನ್

(C) Swachch Bharat Mission

ಸ್ವಚ್ಛ ಭಾರತ್ ಮಿಷನ್

(D) Beti Bachao Beti Padhao

ಬೇಟಿ ಬಚಾವೋ ಬೇಟಿ ಪಡಾವೋ

12. Employment exchanges mainly helps in

ಉದ್ಯೋಗ ವಿನಿಮಯ ಮುಖ್ಯವಾಗಿ ಸಹಾಯ ಮಾಡುವುದೇನೆಂದರೆ

(A) Entertainment services

ಮನರಂಜನೆಯ ಸೇವೆ

(B) Testing products

ಸರಕುಗಳನ್ನು ಪರೀಕ್ಷಿಸುವುದು

(C) Providing employment

ಉದ್ಯೋಗ ಕೊಡಿಸುವುದು

(D) Education loans

ಶಿಕ್ಷಣಕ್ಕೆ ಸಾಲ

13. Banking jobs are commonly available through

ಬ್ಯಾಂಕಿಂಗ್ ಉದ್ಯೋಗಗಳು ಸಾಮಾನ್ಯವಾಗಿ _____ ಮೂಲಕ ಲಭ್ಯವಿರುತ್ತವೆ.

(A) NEET

ನೀಟ್

(B) Veterinary exams

ಪಶು ವೈದ್ಯಕೀಯ ಪರೀಕ್ಷೆಗಳು

(C) IBPS Exams

ಐ.ಬಿ.ಪಿ.ಎಸ್. ಪರೀಕ್ಷೆಗಳು

(D) K-SET

ಕೆ-ಸೆಟ್

14. Which organisation manages railway recruitment ?

ರೈಲು ನೇಮಕಾತಿಯನ್ನು ಯಾವ ಸಂಸ್ಥೆ ನಡೆಸುತ್ತದೆ ?

(A) RBI

ಆರ್.ಬಿ.ಐ.

(B) RRB

ಆರ್.ಆರ್.ಬಿ.

(C) KPSC

ಕೆ.ಪಿ.ಎಸ್.ಸಿ.

(D) SEBI

ಸೆಬಿ

15. A resume is mainly use to

ರೆಸ್ಯುಮೆ (ಸ್ವವಿವರ ಪತ್ರ) ಅನ್ನು _____ ಗೆ ಬಳಸಲಾಗುತ್ತದೆ.

(A) Register for exam

ಪರೀಕ್ಷೆಗೆ ನೋಂದಾಯಿಸಲು

(B) Submit to Library

ಗ್ರಂಥಾಲಯಕ್ಕೆ ಸಲ್ಲಿಸಲು

(C) Apply for a job

ಕೆಲಸಕ್ಕೆ ಅರ್ಜಿ ಸಲ್ಲಿಸಲು

(D) Record attendance

ಹಾಜರಾತಿ ದಾಖಲಿಸಲು



16. Interview format where one candidate face multiple interviewers is called
ಒಬ್ಬ ಅಭ್ಯರ್ಥಿಯು ಒಟ್ಟಿಗೆ ಹಲವು ಸಂದರ್ಶಕರನ್ನು ಎದುರಿಸುವ ಈ ವಿಧಾನವನ್ನು _____ ಎಂದು ಕರೆಯುತ್ತಾರೆ.
- (A) Panel Interview ಸಮಿತಿ ಸಂದರ್ಶನ (B) Group Interview ಗುಂಪು ಸಂದರ್ಶನ
(C) Group Discussion ಗುಂಪು ಚರ್ಚೆ (D) Telephonic Interview ದೂರವಾಣಿ ಸಂದರ್ಶನ
17. The minimum qualification for applying IAS post is
IAS ಹುದ್ದೆಗೆ ಅರ್ಜಿ ಸಲ್ಲಿಸಲು ಇರುವ ಕನಿಷ್ಠ ವಿದ್ಯಾರ್ಹತೆ
- (A) Any Degree ಯಾವುದೇ ಪದವಿ (B) SSLC ಎಸ್.ಎಸ್.ಎಲ್.ಸಿ.
(C) PUC ಪಿ.ಯು.ಸಿ. (D) Post-Graduation ಸ್ನಾತಕೋತ್ತರ ಪದವಿ
18. IBPS stands for
IBPS ಎಂದರೆ
- (A) Institute of Banking Personal Section ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಕ್ಷನ್
(B) Institute of Bakery Personal Sector ಇನ್ಸ್ಟಿಟ್ಯೂಟ್ ಆಫ್ ಬೇಕರಿ ಪರ್ಸನಲ್ ಸೆಕ್ಷರ್
(C) Indian Banking Person Stall ಇಂಡಿಯನ್ ಬ್ಯಾಂಕಿಂಗ್ ಪರ್ಸನ್ ಸ್ಟಾಲ್
(D) Institute of Banking Personnel Selection ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನಲ್ ಸೆಲೆಕ್ಷನ್
19. Commerce graduates often work in the transport sector as
ವಾಣಿಜ್ಯ ಪದವೀಧರರು ಸಾಮಾನ್ಯವಾಗಿ ಸಾರಿಗೆ ವಿಭಾಗದಲ್ಲಿ _____ ಆಗಿ ಕೆಲಸ ಮಾಡುತ್ತಾರೆ.
- (A) Cargo Supervisor ಸರಕು ಮೇಲ್ವಿಚಾರಕರು (B) Dentist ದಂತ ವೈದ್ಯ
(C) Police Officer ಪೊಲೀಸ್ ಅಧಿಕಾರಿಗಳು (D) Pilot ವಿಮಾನ ಚಾಲಕರು
20. Campus recruitment is conducted
ಕ್ಯಾಂಪಸ್ ನೇಮಕಾತಿ _____ ನಲ್ಲಿ ನಡೆಸಲಾಗುತ್ತದೆ.
- (A) In Hospital ಆಸ್ಪತ್ರೆಗಳಲ್ಲಿ (B) In Colleges ಕಾಲೇಜುಗಳಲ್ಲಿ
(C) At railway stations ರೈಲು ನಿಲ್ದಾಣಗಳಲ್ಲಿ (D) All the above ಮೇಲಿನವು ಎಲ್ಲಾ





21. Complete the number series.

ಈ ಸಂಖ್ಯಾ ಸರಣಿಯನ್ನು ಪೂರ್ಣಗೊಳಿಸಿ.

6, 24, 60, 120,

(A) 200

(B) 210

(C) 180

(D) 201

22. Complete the number series.

ಈ ಸಂಖ್ಯಾ ಸರಣಿಯನ್ನು ಪೂರ್ಣಗೊಳಿಸಿ.

121, 144, 169, 196, ?

(A) 211

(B) 225

(C) 256

(D) 296

23. Complete the alphabet series.

ಈ ವರ್ಣಮಾಲೆಯ ಸರಣಿಯನ್ನು ಪೂರ್ಣಗೊಳಿಸಿ.

A, E, I, M, Q, ?

(A) R

(B) S

(C) T

(D) U

24. Complete the alphabet series.

ಈ ವರ್ಣಮಾಲೆಯ ಸರಣಿಯನ್ನು ಪೂರ್ಣಗೊಳಿಸಿ.

AC, DF, GI, JL,

(A) KM

(B) MO

(C) NP

(D) LO

25. ACE, BDF, CEG, DFH, Complete the alphabet series.

ಈ ವರ್ಣಮಾಲೆಯ ಸರಣಿಯನ್ನು ಪೂರ್ಣಗೊಳಿಸಿ.

(A) EFJ

(B) EGH

(C) EHI

(D) EGI

26. Find the cube root of 857375.

857375 ಸಂಖ್ಯೆಯ ಘನಮೂಲವನ್ನು ಕಂಡುಹಿಡಿಯಿರಿ.

(A) 95

(B) 89

(C) 99

(D) 92

27. Find the square root of 2025.

2025 ರ ವರ್ಗ ಮೂಲವನ್ನು ಕಂಡುಹಿಡಿಯಿರಿ.

(A) 45

(B) 55

(C) 65

(D) 75

28. Find the LCM of 30, 60 and 90.

30, 60 ಮತ್ತು 90 ರ ಲ.ಸಾ.ಅ. ಕಂಡುಹಿಡಿಯಿರಿ.

(A) 35

(B) 180

(C) 90

(D) 70

29. Find the HCF of 18, 24 and 30.

18, 24 ಮತ್ತು 30 ರ ಮ.ಸಾ.ಅ. ಕಂಡುಹಿಡಿಯಿರಿ.

(A) 2

(B) 3

(C) 6

(D) 360



30. Expand the formula $(a + b + c)^2$.

$(a + b + c)^2$ ಸೂತ್ರವನ್ನು ವಿಸ್ತರಿಸಿ ಬರೆಯಿರಿ.

(A) $a^2 + b^2 + c^2 + 2ab + 2bc + 2ca$ (B) $a^3 + b^3 + c^3 + 3ab + 3bc + 3ca$

(C) $a^4 + b^4 + c^4 + 4ab + 4bc + 4ca$ (D) $a + b + c + ab + bc + ca$

31. How many times are the hands of a clock at a right angle (90°) in a 12 hour period ?

ಗಡಿಯಾರದ ಮುಳ್ಳುಗಳು 12 ಗಂಟೆಗಳ ಅವಧಿಯಲ್ಲಿ ಎಷ್ಟು ಬಾರಿ (90°) ಸಮಕೋನವನ್ನು ರೂಪಿಸುತ್ತವೆ ?

(A) 24 times (B) 44 times (C) 22 times (D) 11 times

24 ಸಲ

44 ಸಲ

22 ಸಲ

11 ಸಲ

32. If the 12th of January is a Friday, what day of the week will the 31st of January be ?

ಜನವರಿ 12 ನೇ ತಾರೀಖು ಶುಕ್ರವಾರವಾಗಿದ್ದರೆ, ಜನವರಿ 31 ನೇ ತಾರೀಖು ವಾರದ ಯಾವ ದಿನವಾಗಿರುತ್ತದೆ ?

(A) Wednesday.

ಬುಧವಾರ

(B) Sunday

ರವಿವಾರ

(C) Tuesday

ಮಂಗಳವಾರ

(D) Saturday

ಶನಿವಾರ

33. Vinay has bought ₹ 5,00,000 worth Bus and sells it for ₹ 6,00,000. What will be the percentage of profit ?

ವಿನಯನು ₹ 5,00,000 ಮೌಲ್ಯದ ಬಸ್ಸನ್ನು ಖರೀದಿಸಿ, ₹ 6,00,000ಕ್ಕೆ ಮಾರಾಟ ಮಾಡಿದನು.

ಅವನು ಗಳಿಸಿದ ಲಾಭದ ಪ್ರತಿಶತ (%)ವೆಷ್ಟು ?

(A) 20%

(B) 22%

(C) 2%

(D) 25%

34. Divide ₹ 2,80,000 profit among Vinu, Manu and Tanu in the ratio of 1 : 2 : 4.

₹ 2,80,000 ಲಾಭವನ್ನು ವಿನು, ಮನು ಮತ್ತು ತನು ಇವರಿಗೆ 1 : 2 : 4 ಅನುಪಾತದಲ್ಲಿ ಹಂಚಿರಿ.

(A) Vinu – 40,000 : Manu – 80,000 : Tanu – 1,60,000

ವಿನು – 40,000 : ಮನು – 80,000 : ತನು – 1,60,000

(B) Vinu – 40,000 : Manu – 40,000 : Tanu – 80,000


ವಿನು – 40,000 : ಮನು – 40,000 : ತನು – 80,000

(C) Vinu – 10,000 : Manu – 20,000 : Tanu – 40,000

ವಿನು – 10,000 : ಮನು – 20,000 : ತನು – 40,000

(D) Vinu – 20,000 : Manu – 40,000 : Tanu – 80,000

ವಿನು – 20,000 : ಮನು – 40,000 : ತನು – 80,000





35. A can complete a piece of work in 10 days and B can complete the same work in 15 days. If they work together, how many days will it take for them to complete the work ?

A ಒಬ್ಬರು ಒಂದು ಕೆಲಸವನ್ನು 10 ದಿನಗಳಲ್ಲಿ ಮುಗಿಸುವರು ಮತ್ತು B ಒಬ್ಬರು ಅದೇ ಕೆಲಸವನ್ನು 15 ದಿನಗಳಲ್ಲಿ ಮುಗಿಸುವರು. ಹಾಗಾದರೆ ಅವರಿಬ್ಬರೂ ಸೇರಿ ಆ ಕೆಲಸವನ್ನು ಮಾಡಿದರೆ ಎಷ್ಟು ದಿನಗಳಲ್ಲಿ ಮುಗಿಸಬಲ್ಲರು ?

- (A) 6 days
6 ದಿನಗಳು
- (B) 7 days
7 ದಿನಗಳು
- (C) 8 days
8 ದಿನಗಳು
- (D) 9 days
9 ದಿನಗಳು

36. If a car travels 120 km in 2 hours, what is its speed ?

ಒಂದು ಕಾರು 2 ಗಂಟೆಗಳಲ್ಲಿ 120 ಕಿ.ಮೀ. ಸಾಗುತ್ತದೆ. ಹಾಗಾದರೆ ಅದರ ವೇಗವೆಷ್ಟು ?

- (A) 60 km
60 ಕಿ.ಮೀ.
- (B) 120 km
120 ಕಿ.ಮೀ.
- (C) 90 km
90 ಕಿ.ಮೀ.
- (D) None of the above
ಮೇಲಿನ ಯಾವುದೂ ಅಲ್ಲ

37. The ratio of A's age to B's age is 3 : 5. If A is 18 years old, what is B's age ?

ವಯಸ್ಸಿನ ಅನುಪಾತ A ಮತ್ತು B ಗೆ 3 : 5 ಆಗಿದೆ. A ಗೆ 18 ವರ್ಷಗಳಾಗಿದ್ದರೆ, B ಯ ವಯಸ್ಸು ಎಷ್ಟು ?

- (A) 30 years
30 ವರ್ಷಗಳು
- (B) 17 years
17 ವರ್ಷಗಳು
- (C) 13 years
13 ವರ್ಷಗಳು
- (D) 50 years
50 ವರ್ಷಗಳು

38. In a certain code, MUNDAGOD is written as DNUMDOGA, how is ANNIGERI written in that code ?

ಒಂದು ಕೋಡ್ ಪ್ರಕಾರ MUNDAGOD ಅನ್ನು DNUMDOGA ಎಂದು ಬರೆಯಲಾಗಿದೆ, ಹಾಗಾದರೆ ಅದೇ ಕೋಡ್ ಪ್ರಕಾರ ANNIGERI ಅನ್ನು ಹೇಗೆ ಬರೆಯಬಹುದು ?

- (A) INNALREG (B) INNAIREG (C) INANIREG (D) INNAIRRG

39. In a certain code, HUBBALLI is written as 82122112129. How is GAGAG written in that code ?

ಒಂದು ಕೋಡ್ ಪ್ರಕಾರ HUBBALLI ಯನ್ನು 82122112129 ಎಂದು ಬರೆಯಲಾಗಿದೆ. ಹಾಗಾದರೆ ಅದೇ ಕೋಡ್ ಪ್ರಕಾರ GAGAG ಅನ್ನು ಹೇಗೆ ಬರೆಯಬಹುದು ?

- (A) 71727 (B) 71717 (C) 71713 (D) 17177


40. In a certain code, BHARAT is written as 50, how is RUSSIA be written in that code ?

ಒಂದು ಕೋಡ್ ಪ್ರಕಾರ BHARAT ಅನ್ನು 50 ಎಂದು ಬರೆದರೆ, ಅದೇ ಕೋಡ್ ಪ್ರಕಾರ RUSSIA ಅನ್ನು ಏನೆಂದು ಬರೆಯುತ್ತೀರಿ ?

- (A) 67 (B) 58 (C) 87 (D) 97



41. If PEN is called BOOK, BOOK is called PAPER and PAPER is called INK, then what do we use to write ?
 ಒಂದು ವೇಳೆ PEN ಅನ್ನು BOOK ಎಂದು, BOOK ಅನ್ನು PAPER ಎಂದು, PAPER ಅನ್ನು INK ಎಂದು ಕರೆದರೆ, ನಾವು ಬರೆಯಲು ಬಳಸುವುದೇನು ?
 (A) INK (B) PEN (C) PAPER (D) BOOK
42. A man said "This girl is the daughter of the only son of my father". How is the girl related to man ?
 ಒಂದು ಮನುಷ್ಯ ಹೇಳಿದನು, "ಈ ಹುಡುಗಿ ನನ್ನ ತಂದೆಯ ಏಕೈಕ ಮಗನ ಮಗಳು" ಹಾಗಾದರೆ ಈ ಹುಡುಗಿ ಆತನಿಗೆ ಯಾರು ?
 (A) Niece (B) Daughter (C) Sister (D) Cousin
 ಸೋದರ ಮಗಳು ಮಗಳು ತಂಗಿ ಸಂಬಂಧಿ
43. A girl walks 5 km towards West, then 5 km towards North, in which direction is she from the starting point ?
 ಒಂದು ಹುಡುಗಿ 5 ಕಿ.ಮೀ. ಪಶ್ಚಿಮಕ್ಕೆ ನಡೆದಳು, ನಂತರ 5 ಕಿ.ಮೀ. ಉತ್ತರಕ್ಕೆ ನಡೆದಳು, ಹಾಗಾದರೆ ಅವಳು ಆರಂಭದ ಸ್ಥಾನದಿಂದ ಯಾವ ದಿಕ್ಕಿನಲ್ಲಿದ್ದಾಳೆ ?
 (A) North-East (B) North-West (C) South-East (D) South-West
 ಉತ್ತರ-ಪೂರ್ವ ಉತ್ತರ-ಪಶ್ಚಿಮ ದಕ್ಷಿಣ-ಪೂರ್ವ ದಕ್ಷಿಣ-ಪಶ್ಚಿಮ
44. Two coins are tossed, what is the probability of getting at least one head ?
 ಎರಡು ನಾಣ್ಯಗಳನ್ನು ಎಸೆದಾಗ, ಕನಿಷ್ಠ ಒಂದು ಹೆಡ್ (head) ಬರುವ ಸಂಭವನೀಯತೆ ಎಷ್ಟು ?
 (A) $\frac{1}{4}$ (B) $\frac{1}{2}$ (C) $\frac{3}{4}$ (D) $\frac{2}{3}$
45. Teacher : School :: Doctor : ?
 ಶಿಕ್ಷಕ : ಶಾಲೆ :: ವೈದ್ಯ : ?
 (A) Bus (B) Hospital (C) Market (D) Medical Shop
 ಬಸ್ ಆಸ್ಪತ್ರೆ ಮಾರುಕಟ್ಟೆ ಔಷಧ ಅಂಗಡಿ
46. How many triangles are there in the given figure ?
 ಕೊಟ್ಟಿರುವ ಚಿತ್ರದಲ್ಲಿ ತ್ರಿಕೋನಗಳ ಸಂಖ್ಯೆ ಎಷ್ಟು ?








- (A) 28 (B) 22 (C) 23 (D) 24










47. What will replace the question mark ?

ಪ್ರಶ್ನಾರ್ಥಕ ಚಿಹ್ನೆಯನ್ನು ಯಾವುದು ಬದಲಾಯಿಸುತ್ತದೆ ?



48. What will replace the question mark ?







ಪ್ರಶ್ನಾರ್ಥಕ ಚಿಹ್ನೆಯನ್ನು ಯಾವುದು ಬದಲಾಯಿಸುತ್ತದೆ ?





49. What will replace the question mark ?






ಪ್ರಶ್ನಾರ್ಥಕ ಚಿಹ್ನೆಯನ್ನು ಯಾವುದು ಬದಲಾಯಿಸುತ್ತದೆ ?





50. What will replace the question mark ?

ಪ್ರಶ್ನಾರ್ಥಕ ಚಿಹ್ನೆಯನ್ನು ಯಾವುದು ಬದಲಾಯಿಸುತ್ತದೆ ?




Read the following passage and answer the questions given below from Q. No. 51 to Q. No. 55.

The environment is everything that surrounds us, including air, water, land, plants, animals and humans. It provides us with all the resources we need to live. Fresh air to breathe, clean water, to drink, fertile soil to grow food and forests that balance nature. A healthy environment is essential for the survival of all living beings on earth. But today, the environment is facing serious threats due to human activities. Cutting down trees, polluting rivers, increasing vehicles emission and the excessive use of plastic are harming nature and disturbing the natural balance.

To protect environment we must reduce pollution and use natural resources wisely. Planting trees, saving water, recycling waste and using eco-friendly products are simple steps that everyone can follow. Using renewable energy like solar or wind power can also help to reduce harmful effects on the planet. Even small actions by each person—such as avoiding plastic bags or keeping our surroundings clean—can make a difference. The earth is our home and protecting it is our collective responsibility.



51. What does the environment provide us with ?
 (A) Only water (B) Only air
 (C) Resources needed to live (D) Only soil
52. Which human activity is harming the environment ?
 (A) Planting trees (B) Recycling waste
 (C) Saving water (D) Cutting down trees
53. What is one simple action individuals can take to protect the environment ?
 (A) Keeping surrounding clean (B) Burning waste
 (C) Cutting more forests (D) Using more plastic
54. Why is a healthy environment important ?
 (A) For the survival of living beings
 (B) For decoration
 (C) For entertainment
 (D) For building factories
55. Which form of energy helps to reduce environmental damage ?
 (A) Coal energy (B) Solar or wind energy
 (C) Plastic based energy (D) Nuclear waste energy



ಈ ಕೆಳಗಿನ ಗದ್ಯ ಭಾಗವನ್ನು ಓದಿ ಮತ್ತು ಪ್ರಶ್ನೆ ಸಂಖ್ಯೆ 51 ರಿಂದ 55 ರ ವರೆಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

ಪರಿಸರವೆಂದರೆ ನಮ್ಮನ್ನು ಸುತ್ತುವರೆದಿರುವ ಎಲ್ಲಾ ವಸ್ತುಗಳು - ಗಾಳಿ, ನೀರು, ಭೂಮಿ, ಸಸ್ಯಗಳು, ಪ್ರಾಣಿಗಳು ಮತ್ತು ಮಾನವರು. ಬದುಕಲು ಅಗತ್ಯವಾದ ಎಲ್ಲಾ ಸಂಪನ್ಮೂಲಗಳನ್ನು ಪರಿಸರವೇ ನಮಗೆ ಒದಗಿಸುತ್ತದೆ. ಉಸಿರಾಟಕ್ಕೆ ಶುದ್ಧ ಗಾಳಿ, ಕುಡಿಯಲು ಸ್ವಚ್ಛವಾದ ನೀರು, ಆಹಾರ ಬೆಳೆದುಕೊಳ್ಳಲು ಫಲವತ್ತಾದ ಭೂಮಿ ಮತ್ತು ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳುವ ಅರಣ್ಯಗಳು. ಆರೋಗ್ಯಕರವಾದ ಪರಿಸರವು ಭೂಮಿಯ ಮೇಲಿರುವ ಎಲ್ಲಾ ಜೀವಿಗಳ ಬದುಕಿಗೆ ಆತ್ಮಂತ ಮುಖ್ಯ. ಆದರೆ ಇಂದಿನ ದಿನಗಳಲ್ಲಿ ಮಾನವ ಚಟುವಟಿಕೆಗಳ ಕಾರಣದಿಂದ ಪರಿಸರ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಮರಗಳನ್ನು ಕಡಿಯುವುದು, ನದಿಗಳನ್ನು ಕಲುಷಿತಗೊಳಿಸುವುದು, ವಾಹನಗಳ ಹೊಗೆಯ ಹೆಚ್ಚಳ ಮತ್ತು ಪ್ಲಾಸ್ಟಿಕ್‌ನ ಅತಿಯಾದ ಬಳಕೆ - ಇವೆಲ್ಲವು ಪ್ರಕೃತಿಗೆ ಹಾನಿ ಮಾಡುತ್ತಿವೆ ಮತ್ತು ನೈಸರ್ಗಿಕ ಸಮತೋಲನವನ್ನು ಕಡೆಡ್ಡೆತ್ತಿವೆ.

ಪರಿಸರವನ್ನು ರಕ್ಷಿಸಲು ನಾವು ಮಾಲಿನ್ಯವನ್ನು ಕಡಿಮೆ ಮಾಡಬೇಕಾಗಿದೆ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಜಾಣ್ಮೆಯಿಂದ ಬಳಸಬೇಕಾಗಿದೆ. ಮರಗಳನ್ನು ನೆಡುವುದು, ನೀರನ್ನು ಮಿತವಾಗಿ ಬಳಸುವುದು, ಕಸದ ಮರುಬಳಕೆ ಮತ್ತು ಪರಿಸರಸ್ನೇಹಿ ಉತ್ಪನ್ನಗಳನ್ನು ಬಳಸುವುದು - ಪ್ರತಿಯೊಬ್ಬರೂ ಅನುಸರಿಸಬಹುದಾದ - ಸರಳ ಕ್ರಮಗಳಾಗಿವೆ. ಸೌರಶಕ್ತಿ ಅಥವಾ ಗಾಳಿ ಶಕ್ತಿ ನವೀಕರಿಸಬಹುದಾದ ಶಕ್ತಿಯ ಬಳಕೆ ಭೂಮಿಗೆ ಆಗುವ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬರೂ ಮಾಡುವ ಸಣ್ಣ ಪ್ರಯತ್ನಗಳು - ಪ್ಲಾಸ್ಟಿಕ್ ಚೀಲಗಳನ್ನು ಬಳಕೆ ಮಾಡದೇ ಇರುವುದು, ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಡುವುದು ಇವೆಲ್ಲವೂ ದೊಡ್ಡ ಬದಲಾವಣೆಯನ್ನು ತರಬಹುದು. ಭೂಮಿ ನಮ್ಮ ಮನೆ ಮತ್ತು ಅದನ್ನು ರಕ್ಷಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ.



51. ಪರಿಸರವು ನಮಗೆ ಏನು ಒದಗಿಸುತ್ತದೆ ?
 (A) ಕೇವಲ ನೀರು (B) ಕೇವಲ ಗಾಳಿ
 (C) ಬದುಕಲು ಅಗತ್ಯವಾದ ಸಂಪನ್ಮೂಲಗಳು (D) ಕೇವಲ ಮಣ್ಣು
52. ಮಾನವನ ಯಾವ ಚಟುವಟಿಕೆ ಪರಿಸರಕ್ಕೆ ಹಾನಿ ಉಂಟು ಮಾಡುತ್ತದೆ ?
 (A) ಮರಗಳನ್ನು ನೆಡುವುದು (B) ಕಸದ ಮರುಬಳಕೆ
 (C) ನೀರನ್ನು ಉಳಿಸುವುದು (D) ಮರಗಳನ್ನು ಕಡಿಯುವುದು
53. ಪರಿಸರವನ್ನು ರಕ್ಷಿಸಲು ವ್ಯಕ್ತಿಗಳು ತೆಗೆದುಕೊಳ್ಳಬಹುದಾದ ಸರಳ ಕ್ರಮ ಯಾವುದು ?
 (A) ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡುವುದು
 (B) ಕಸವನ್ನು ಸುಡುವುದು
 (C) ಕಾಡನ್ನು ನಾಶಪಡಿಸುವುದು
 (D) ಹೆಚ್ಚು ಪ್ಲಾಸ್ಟಿಕ್ ಬಳಸುವುದು
54. ಆರೋಗ್ಯಕರ ಪರಿಸರ ಏಕೆ ಮುಖ್ಯ ?
 (A) ಜೀವಿಗಳ ಬದುಕಿಗಾಗಿ (B) ಅಲಂಕಾರಕ್ಕಾಗಿ
 (C) ಮನರಂಜನೆಗಾಗಿ (D) ಕಾರ್ಖಾನೆಗಳನ್ನು ನಿರ್ಮಿಸಲು
55. ಪರಿಸರ ಹಾನಿಯನ್ನು ಕಡಿಮೆ ಮಾಡಲು ಯಾವ ಶಕ್ತಿ ಸಹಾಯ ಮಾಡುತ್ತದೆ ?
 (A) ಕಲ್ಲಿದ್ದಲು ಶಕ್ತಿ (B) ಸೌರಶಕ್ತಿ ಅಥವಾ ಗಾಳಿ ಶಕ್ತಿ
 (C) ಪ್ಲಾಸ್ಟಿಕ್ ಆಧಾರಿತ ಶಕ್ತಿ (D) ಅಣು ತ್ಯಾಜ್ಯ ಶಕ್ತಿ

Study the following table and answer the questions based on it from 56 to 60.

Table shows the annual salary of 3 individuals over five years.

(Amt. in ₹)

Year	Annual Salary		
	Mr. D	Mr. V	Mrs. S
2021	21,60,000	15,36,000	21,00,000
2022	23,76,000	16,89,600	23,10,000
2023	30,32,960	18,58,560	25,87,200
2024	32,30,000	27,87,800	28,97,664
2025	51,56,500	30,66,624	43,46,500

56. What is the total salary received by Mr. V in 5 years ?
 (A) ₹ 1,09,38,584 (B) ₹ 1,90,38,584
 (C) ₹ 1,38,09,584 (D) ₹ 1,58,90,384
57. Who is drawing highest salary in the year 2023 ?
 (A) Mr. D (B) Mr. V
 (C) Mrs. S (D) None of the above



58. What is the average annual salary of Mrs. S ?
 (A) 28,48,272.8 (B) 28,42,282.8
 (C) 28,48,872.2 (D) 28,48,878.2
59. What is the ratio of salary between Mr. D and Mrs. S in 2021 ?
 (A) 260 : 200 (B) 3 : 4 (C) 21.6 : 21 (D) 2 : 3
60. What is the percentage (%) increase in salary of Mr. V in 2023 compared to 2022 ?
 (A) 10% (B) 11% (C) 12% (D) 13%

ಕೆಳಗಿನ ಕೋಷ್ಟಕದ ಅಧ್ಯಯನ ಮಾಡಿ ಮತ್ತು ಅದರ ಆಧಾರದ ಮೇಲೆ ಪ್ರಶ್ನೆ ಸಂಖ್ಯೆ 56 ರಿಂದ 60 ರವರೆಗೆ ಉತ್ತರಿಸಿರಿ.

ಕೋಷ್ಟಕವು ಮೂರು ಜನರ ವಾರ್ಷಿಕ ಸಂಬಳವನ್ನು ತೋರಿಸುತ್ತದೆ.

(ಮೊತ್ತ ₹ ಯಲ್ಲಿದೆ)

ವರ್ಷ	ವಾರ್ಷಿಕ ಸಂಬಳ		
	Mr. D	Mr. V	Mrs. S
2021	21,60,000	15,36,000	21,00,000
2022	23,76,000	16,89,000	23,10,000
2023	30,32,960	18,58,560	25,87,200
2024	32,30,000	27,87,800	28,97,664
2025	51,56,500	30,66,624	43,46,500

56. Mr. V ಯು 5 ವರ್ಷಗಳಲ್ಲಿ ಪಡೆದ ಒಟ್ಟು ಸಂಬಳವೆಷ್ಟು ?
 (A) ₹ 1,09,38,584 (B) ₹ 1,90,38,584
 (C) ₹ 1,38,09,584 (D) ₹ 1,58,90,384
57. 2023 ರಲ್ಲಿ ಅತಿ ಹೆಚ್ಚು ಸಂಬಳ ತೆಗೆದುಕೊಳ್ಳುತ್ತಿರುವವರು ?
 (A) Mr. D (B) Mr. V
 (C) Mrs. S (D) ಮೇಲಿನವರು ಯಾರು ಅಲ್ಲ
58. Mrs. S ರವರ ಐದು ವರ್ಷದ ಸರಾಸರಿ ಸಂಬಳ ಎಷ್ಟು ?
 (A) 28,48,272.8 (B) 28,42,282.8
 (C) 28,48,872.2 (D) 28,48,878.2
59. Mr. D ಮತ್ತು Mrs. S ರವರ ನಡುವಿನ 2021 ರ ಸಂಬಳದ ಅನುಪಾತವೆಷ್ಟು ?
 (A) 260 : 200 (B) 3 : 4 (C) 21.6 : 21 (D) 2 : 3
60. 2022 ಕ್ಕೆ ಹೋಲಿಸಿದರೆ, 2023 ರಲ್ಲಿ Mr. V ಅವರ ಸಂಬಳದಲ್ಲಿ ಆದ ಶೇಕಡಾವಾರು (%) ಹೆಚ್ಚಳವೆಷ್ಟು ?
 (A) 10% (B) 11% (C) 12% (D) 13%

